

ಮುದ್ದು ತಾರೋ ರಂಗ ಕೃಷ್ಣ ಎದ್ದು ಬಾರೋ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 461.
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 344.
- 3. Ref.:** Shri Purandara Dasara Sahitya Part – 4, Krishna Leela, edited by Shri Betageri Krishna Sharma and Shri Bengeri Huchhu Rayaru, page No. 13.
- 4. Note:** Lyrics mentioned without highlights are as per Ref. 1. Wordings in Ref. 2 fully matches with Ref. 1. Lyrics in Ref. 3 are slightly different and are given separately in **yellow highlights**.
- 5. Note:** Singer has followed lyrics as in Ref. 1.
- 6. Note:** The Ankita is different in both the books. We have considered book in Ref.1 as standard and taken that Ankita for listing.

ರಾಗ: ಧನ್ಯಾಸಿ

ತಾಳ: ಆದಿ

ಮುದ್ದು ತಾರೋ ರಂಗ ಎದ್ದು ಬಾರೋ || ಪ ||
ಅಂದವಾದ ಕರ್ಪೂರದ ಕರಡಿಗಿಯ
ಬಾಯೊಳೊಮ್ಮೆ || ಅಪ ||

ಮುದ್ದು ತಾರೋ ಕೃಷ್ಣ ಎದ್ದು ಬಾರೋ
ಶುದ್ದವಾದ ಕರ್ಪೂರದ ಕರಡಿಗಿಯ
ಬಾಯೊಳೊಮ್ಮೆ

ವಿಷವನುಣಿಸಲು ಬಂದ
ಅಸುರೆ ಪೂತನಿಯ ಕೊಂದೆ
ವಶವಲ್ಲವೊ ಮಗನೆ ನಿನ್ನ
ವಿಷವನುಂಡ ಬಾಯೊಳೊಮ್ಮೆ || 1 ||

ಕಡೆಯುವ ಸಮಯಕೆ ಬಂದು
ಕಡವ ಸತಿಯ ಕೈಯ ಪಿಡಿದು
ಬಿಡದೆ ಹೊಸ ಹೊಸ ಬೆಣ್ಣೆಯನು
ಒಡನೆ ಮೆಲುವ ಬಾಯೊಲೊಮ್ಮೆ

ಕಡವ ಸಮಯದಿ ಬಂದು
ಕಡವ ಸತಿಯ ಕೈಯ ಪಿಡಿದು
ಕಡದ ಬೆಣ್ಣೆ ಮೊಸರನೆಲ್ಲ
ಒಡನೆ ಮೆದ್ದು ಬಾಯೊಳೊಮ್ಮೆ || 2 ||

ವಿಷವನುಣಿಸಲು ಬಂದ
ಅಸುರೆ ಪೂತನಿಯ ಕೊಂದೆ
ವಶವಲ್ಲವೊ ಮಗನೆ ನಿನ್ನ
ವಿಷವನುಂಡ ಬಾಯೊಲೊಮ್ಮೆ

ತೊರವೆಯ ನಾರಸಿಂಹ
ವರದ ಪುರಂದರ ವಿಠಲ
ಹರವಿ ಹಾಲನೆಲ್ಲ ಕುಡಿದ
ನೊರೆ ಹಾಲಿನ ಬಾಯೊಳೊಮ್ಮೆ || 3 ||

ಪುರಂದರ ವಿಠಲನೆ
ತೊರವೆಯ ನಾರಸಿಂಹ
ಹರವಿಯ ಹಾಲ ಕುಡಿದು
ಸುರಿವ ಜೊಲ್ಲ ಬಾಯೊಲೊಮ್ಮೆ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಕರ್ಪೂರದ ಕರಡಿಗಿಯ ಬಾಯೊಳು – ಕರ್ಪೂರವಿರಿಸುವ ಕರಂಡ, ಸಂಪುಟ; ಅದರಂತೆ ಅಂದವಾಗಿರುವ

ಬಾಯಿಯಲ್ಲಿ.

Classification: Keerthane

Ankita: varada purandara vittala

Location: Toravi (torave). This is about 6 kms from Vijayapura (earlier called Bijapura). Lord Toravi Narasimha is inside a cave, under the ground. It is believed that the idol is made out of Shaligrama Stone (Shile).

Category: Krishna leele, Krishna Stuti

Sub-Category: ranga, Krishna, benne, bayi, Narasimha, halu, visha, asura, putani, maga, patni, kai,

Pravachana: NA

Explanation: NA